



ನಮ್ಮ ಭಾಗ್ಯಕ್ಕೆ ಒಲಿದುದಾಗಿರಬಹುದಾದ ಸಾಧ್ಯತೆಯೂ ಇದೆಯಲ್ಲವೆ? ನಾನು ಹೀಗೆ ಬಹಳಷ್ಟು ಸಲ ಯೋಚಿಸುತ್ತೇನೆ. ಹೀಗೆ ಯೋಚಿಸುವುದು ಬಹುಶಃ ನನ್ನನ್ನು ಹಗುರಗೊಳಿಸುತ್ತದೆ, ಆದರೆ ನಮ್ಮ ಸುಖಗಳಿಗೂ ಸಮಸ್ಯೆಗಳಿಗೂ ನಾವಲ್ಲ, ಮತ್ತಾರೋ ಕಾರಣವೆಂದುಕೊಳ್ಳುವುದು ಪಲಾಯನವಾದವಲ್ಲದೆ ಮತ್ತೇನು?

ಅಂದು ಒಂದು ಚೂರು ಧೈರ್ಯ ಮಾಡಿದ್ದರೂ ಸಾಕಿತ್ತು. ನಮಗೆ ಒಂದು ಸಮಸ್ಯೆ ಎದುರಾದಾಗ, ಜತೆಗೆ ಯಾರು ನಿಲ್ಲುತ್ತಾರೋ ಬಿಡುತ್ತಾರೋ, ಮೊದಲಿಗೆ ನಾವು ಸ್ವತಃ ನಮ್ಮನ್ನು ಕಾಪಾಡಿಕೊಳ್ಳಲು ತಯಾರಿರಬೇಕು. ನಾನು ಅಂದು ಹಾಗೆ ಮಾಡಲಾರದೆ ಹೋದೆ.

‘ಪುಟ್ಟ, ಊಟುಕ್ ಬಾ’ ಎಂದು ಕೆಳಗಿಂದ ಅತ್ತೆ